

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಪೆರಿಯಾಲ್ವಾರ್ ಅರುಳಿಚ್ಚೆಯ್

|| ಅಟ್ಟುಕ್ಕುವಿ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಅಟ್ಟುಕ್ಕುವಿ ॥

ಕೋವರ್ಧನ ಗಿರಿಯೈ ಕ್ಕುಡೈ ಕೋಳ್ ವಣ್ಣವ್

‡ಅಟ್ಟು ಕ್ಕುವಿ ಶೋಱು ಪ್ಪರುಪ್ಪದಮುಂ *

ತಯಿರ್ ವಾವಿಯುಂ ನೆಯ್ ಅಳಱುಂ ಅಡಂಗ

ಪ್ಪೊಟ್ಟು ತ್ತುಱೈ * ಮಾರಿ ಪ್ಪಗೈ ಪುಣರ್ತ್ತ * *

ಪೊರು ಮಾ ಕಡಲ್ವಣ್ಣ ಪೊಱುತ್ತ ಮಲೈ * *

ವಟ್ಟು ತ್ತಡಂಗಣ್ ಮಡ ಮಾರ್ ಕನ್ನಿನ್ನೈ * *

ವಲೈವಾಯ್ ಪ್ಪಱೈ ಕೊಂಡು * ಕುಱಮಗಳಿರ್

ಕೊಟ್ಟೈ ತ್ತಲೈ ಪ್ಪಾಲ್ ಕೊಡುತ್ತ ವಳಕ್ಕುಂ * *

ಕೋವರ್ತ್ತನಂ ಎನ್ನುಂ ಕೊಱು ಕ್ಕುಡೈಯೇ (೧)

ವಱುವೊನ್ನುಂ ಇಲಾ ಚ್ಚೆಯೈ ವಾನವರ್ ಕೋ * *

ವಲಿಪ್ಪಟ್ಟು ಮುನಿಂದು ವಿಡುಕ್ಕಪ್ಪಟ್ಟು * *

ಮಱೈ ವಂದೆಱು ನಾಳ್ ಪೆಯ್ದು ಮಾ ತ್ತಡುಪ್ಪ * *

ಮದುಶೂರ್ದ ಎಡುತ್ತ ಮಱಿತ್ತ ಮಲೈ * *

ಇಱಿವು ತರಿಯಾದದೋರ್ ಈಱು ಪ್ಪಿಡಿ * *

ಇಳಂಜೀಯಂ ತೊಡರ್ಂದು ಮುಡುಗುದಲುಂ * *

ಕುಱವಿ ಇಡೈ ಕ್ಕಾಲ್ ಇಟ್ಟೆದಿರ್ಂದು ಪೊರುಂ * *

ಕೋವರ್ತ್ತನಂ ಎನ್ನುಂ ಕೊಱು ಕ್ಕುಡೈಯೇ (೨)

ಅಂ ಮೈ ತ್ತಡಂಗಣ್ ಮಡ ಆಯ್ಚ್ಚಿಯರುಂ * *

ಆನಾಯರುಂ ಆನಿರೈಯುಂ ಅಲಱಿ * *

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರ , ಱ್ಱೈ like ಱ್ರೈ , and so on. The consonant-cluster ಱ್ಱ is pronounced somewhere between ಱ್ರ and ಱ್ರೈ. It is, however, colloquially acceptable to pronounce the clusters ಱ್ಱ and ಱ್ಱೈ as ತ್ತ and ಱ್ಱೈ, respectively.

ಎಮ್ಮೈ ಚ್ಚರಣ್ ಏನ್ನು ಕೊಳ್ ಎನ್ನಿರಪ್ಪ *
 ಇಲಂಗಾಱಿ ಕೈ ಎಂದೈ ಎಡುತ್ತ ಮಲೈ *
 ತಮ್ಮೈ ಚ್ಚರಣ್ ಎನ್ನ ತಂ ಪಾವೈಯರೈ *
 ಪ್ಪುನಮೇಯಿನ್ನ ಮಾನಿನಂ ಕಾಣ್ಮೈ ಎನ್ನು *
 ಕೊಮ್ಮೈ ಪ್ಪುಯ ಕ್ಕುನ್ನರ್ ಶಿಲೈ ಕುನಿಕ್ಕುಂ *
 ಕೋವರ್ತ್ತನಂ ಎನ್ನುಂ ಕೊಱ್ಱಿ ಕ್ಕುಡೈಯೇ (ಁ)

ಕಡು ವಾಯ್ ಚ್ಚಿನ ವೆಂಗಣ್ ಕಳಿಱ್ಱಿನುಕ್ಕು *
 ಕ್ಕವಳಂ ಎಡುತ್ತ ಕ್ಕೊಡುಪ್ಪಾ ಅರ್ವ ಪೋಲ್ *
 ಅಡಿವಾಯ್ ಉಱಿ ಕೈಯಿಟ್ಟೈ ಪ್ಪಱಿತ್ತಿಟ್ಟು *
 ಅಮರರ್ ಪೆರುಮಾರ್ ಕೊಂಡುನಿನ್ನ ಮಲೈ *
 ಕಡಲ್ವಾಯ್ ಚ್ಚೆನ್ನು ಮೇಗಂ ಕವಿಱ್ಂದಿಱಂಗಿ *
 ಕ್ಕದುವಾಯ್ ಪ್ಪಡ ನೀಮುಗಂದೇಱಿ * ಎಂಗುಂ
 ಕುಡವಾಯ್ ಪ್ಪಡ ನಿನ್ನು ಮಱೈ ಪೋಱಿಯುಂ *
 ಕೋವರ್ತ್ತನಂ ಎನ್ನುಂ ಕೊಱ್ಱಿ ಕ್ಕುಡೈಯೇ (ಃ)

ವಾನತ್ತಿಲ್ ಉಳ್ಳಿರ್ ! ವಲಿಯೀರ್ ಉಳ್ಳಿರೇಲ್ *
 ಅಱೈಯೋ ! ವಂದು ವಾಂಗುಮಿ ಎನ್ನವ್ ಪೋಲ್ *
 ಏನತ್ತರುವಾಗಿಯ ಈಶ್ ಎಂದೈ *
 ಇಡರ್ವ ಎಱಿ ವಾಂಗಿ ಎಡುತ್ತ ಮಲೈ *
 ಕಾನ ಕ್ಕಳಿ ಯಾನೈ ತ್ತ ಕೊಮ್ಮಿಱಂದು *
 ಕದುವಾಯ್ ಮದಂ ಶೋರ ತ್ತ ಕೈ ಎಡುತ್ತ *
 ಕೂನಲ್ ಪಿಱೈ ವೇಂಡಿ ಅಣ್ಣಂದು ನಿಱ್ಱುಂ *
 ಕೋವರ್ತ್ತನಂ ಎನ್ನುಂ ಕೊಱ್ಱಿ ಕ್ಕುಡೈಯೇ (ಃ)

ಶೆಪ್ಪಾಡುಡೈಯ ತಿರುಮಾಲ್ ಅರ್ವ ತ್ತ *
 ಶೆಂದಾಮರೈ ಕೈವಿರಲ್ ಐಂದಿನೈಯುಂ *
 ಕಪ್ಪಾಗ ಮಡುತ್ತ ಮಣಿ ನೆಡು ತೋಳ್ *
 ಕಾಮ್ಬಾಗ ಕ್ಕೊಡುತ್ತ ಕ್ಕವಿತ್ತ ಮಲೈ *
 ಎಪ್ಪಾಡುಂ ಪರಂದಿಱಿ ತೆಳ್ ಅರುವಿ *
 ಇಲಂಗು ಮಣಿ ಮುತ್ತು ವಡಂ ಪಿಱಿ *

ಕುಪ್ಪಾಯಂ ಎನ ನಿನ್ನು ಕಾಟ್ಟಿ ತರುಂ *

ಕೋವರ್ತನಂ ಎನ್ನುಂ ಕೋಱ್ಱಿ ಕ್ಕುಡೈಯೇ (೬)

ಪಡಂಗಳ್ ಪಲವುಂ ಉಡೈ ಪ್ಪಾವ್ಬರೈಯರ್ *

ಪಡರ್ ಬೂಮಿಯೈ ತ್ತಾಂಗಿ ಕ್ಕಿಡಪ್ಪವರ್ ಪೋಲ್ *

ತಡಂಗೆಯೈ ವಿರಲ್ ಐಂದುಂ ಮಲರ ವೈತ್ತು *

ತ್ತಾವೋದರ್ ತಾಂಗು ತಡವರೈ ತಾರ್ *

ಅಡಂಗೆ ಚ್ಚೆನ್ನಿಲಂಗೆಯೈ ಈಡಲಿತ್ತ *

ಅನುಮರ್ ಪುಗಲ್ ಪಾಡಿ ತ್ತಂ ಕುಟ್ಟನ್ನಳ್ಳೈ *

ಕುಡಂಗೆಯೈ ಕ್ಕೊಂಡು ಮಂದಿಗಳ್ ಕಣ್ ವಳತ್ತುಂ *

ಕೋವರ್ತನಂ ಎನ್ನುಂ ಕೋಱ್ಱಿ ಕ್ಕುಡೈಯೇ (೭)

ಶಲ ಮಾ ಮುಗಿಲ್ ಪಲ್ ಕಣ ಪ್ಪೋರ್ ಕ್ಕಳತ್ತು *

ಚ್ಚರ ಮಾರಿ ಪೋಲಿಂದೆಂಗುಂ ಪೂಶಲ್ ಇಟ್ಟು *

ನಲಿವಾರ್ ಉಱಿ ಕ್ಕೇಡಗಂ ಕೋಪ್ಪವರ್ ಪೋಲ್ *

ನಾರಾಯಣ್ ಮುರ್ ಮುಗಂ ಕಾತ್ತ ಮಲೈ *

ಇಲೈವೇಯ್ ಕುರಮ್ಬೈ ತ್ತವ ಮಾ ಮುನಿವರ್ *

ಇರುಂದಾರ್ ನಡುವೇ ಶೆನ್ನಣಾರ್ ಶೋಱಿಯ *

ಕ್ಕೊಲೈ ವಾಯ್ ಚ್ಚಿನ ವೇಂಗೆಯೈಗಳ್ ನಿನ್ನುಱಂಗುಂ *

ಕೋವರ್ತನಂ ಎನ್ನುಂ ಕೋಱ್ಱಿ ಕ್ಕುಡೈಯೇ (೮)

ವರ್ ಪೇಯುಲೈ ಉಂಡದೋರ್ ವಾಯ್ ಉಡೈಯರ್ *

ವರ್ ತೂಣ್ ಎನ ನಿನ್ನದೋರ್ ವರ್ ಪರತ್ತೈ *

ತರ್ ಪೇರ್ ಇಟ್ಟು ಕ್ಕೊಂಡು ತರಣಿ ತನ್ನಿಲ್ *

ತಾವೋದರ್ ತಾಂಗು ತಡವರೈ ತಾರ್ *

ಮುನ್ನೇ ವಲಿ ಕಾಟ್ಟು ಮುಶು ಕ್ಕಣಂಗಳ್ *

ಮುದುಗಿಲ್ ಪೆಯ್ದು ತಂ ಉಡೈ ಕ್ಕುಟ್ಟನ್ನಳ್ಳೈ *

ಕೊಮ್ಮೇಱ್ಱಿಯಿರುಂದು ಕುದಿ ಪಯಿಱ್ಱುಂ *

ಕೋವರ್ತನಂ ಎನ್ನುಂ ಕೋಱ್ಱಿ ಕ್ಕುಡೈಯೇ (೯)

ಕೊಡಿ ಏಱು ಶೆಣ್ ತಾಮರೈ ಕೈವಿರಲಳ್ *
 ಕೋಲಮುಂ ಅಱಿಂದಿಲ ವಾಡಿಱ್ಱಿಲ *
 ವಡಿವೇಱು ತಿರುವುಗಿರ್ ನೊಂದುಂ ಇಲ *
 ಮಣಿವಣ್ಣ ಮಲೈಯುಂ ಓರ್ ಶಮ್ಬಿರದಂ *
 ಮುಡಿ ಏಱಿಯ ಮಾ ಮುಗಿಲ್ ಪಲ್ ಕಣಂಗಳ್ *
 ಮುನ್ ನೆಱ್ಱಿ ನರೈತ್ತನ ಪೋಲ * ಎಂಗುಂ
 ಕುಡಿಯೇಱಿ ಇರುಂದು ಮಱೈ ಪೋಱಿಯುಂ *
 ಕೋವರ್ತ್ತನಂ ಎನ್ನುಂ ಕೊಱ್ಱಿ ಕ್ಕುಡೈಯೇ (೧೦)

‡ಅರವಿಲ್ ಪಱ್ಱಿ ಕೊಂಡರವಂ ತುರಂದಿಟ್ಟು *
 ಅರವ ಪ್ಪಗೈ ಊರ್ದಿ ಅವನುಡೈಯ *
 ಕುರವಿಲ್ ಕೊಡಿ ಮುಲ್ಲೈಗಳ್ ನಿನ್ನುಱುಂಗುಂ *
 ಕೋವರ್ತ್ತನಂ ಎನ್ನುಂ ಕೊಱ್ಱಿ ಕ್ಕುಡೈಮೇಲ್ *
 ತಿರುವಿಲ್ ಪೋಲಿ ಮಱೈ ವಾಣರ್ ಪುತ್ತೂರ್
 ತ್ತಿಗಱ್ * ಪಟ್ಟಬಿರ್ರಾಣ್ ಶೊನ್ನ ಮಾಲೈ ಪತ್ತುಂ *
 ಪರವು ಮನನನ್ ಕುಡೈ ಪ್ಪತ್ತರ್ ಉಳ್ಳಾರ್ *
 ಪರಮಾನ ವೈಗುಂದಂ ನಣ್ಣವರೇ (೧೧)

|| ಪೆರಿಯಾಱ್‌ವಾರ್ ತಿರುವಡಿಗಳೇ ಶರಣಂ ||